

ವಿದೇಶೀ ಹಲಸಿಗೆ ಸಕ್ರಬೈಲು ಕಸಿ

ಥಾಯ್‌ಲೆಂಡ್‌ನಿಂದ ವೈವಿಧ್ಯಮಯ ಹಲಸಿನ ಸಸಿಗಳನ್ನು ತರಿಸಿ, ಇಲ್ಲಿ ಗುಣಮಟ್ಟ ಪರೀಕ್ಷಿಸಿ, ಕಸಿ ಮಾಡಿ ಬೆಳೆಸುವ ಕೃಷ್ಣೇಗೌಡರು, ಈ ಹೊಸ ತಳಿಗಳನ್ನು ರಾಜ್ಯದಲ್ಲೆಡೆ ಮಾರಾಟ ಮಾಡುತ್ತಿದ್ದಾರೆ.

★ ಚಿತ್ರ- ಲೇಖನ:
ವಿ.ಬಾಲಕೃಷ್ಣ ಶಿರ್ವ

ಗಾಜನೂರು ಎಂದಾಗ ಕನ್ನಡಿಗರಿಗೆ ಅಣ್ಣಾವು ನೆನಪಾಗುವುದು ಸಹಜ. ಆದರೆ ಇದು

ಚಾಮರಾಜನಗರದ ಗಾಜನೂರಲ್ಲ; ಶಿವಮೊಗ್ಗದ ಗಾಜನೂರು. ಅಲ್ಲಿಯೇ ಇದೆ ಸಕ್ರಬೈಲು ಗ್ರಾಮ. ಅಲ್ಲಿರುವ ಕೃಷಿಕ ದಂಪತಿ ಬಿ.ಆರ್. ಕೃಷ್ಣೇಗೌಡ ಮತ್ತು ಶ್ರುತಿಯವರು ಹಲಸುಮೋಹಿಗಳು. ಅವರ ತೋಟದಲ್ಲಿರುವ ಹಲವು ವೈವಿಧ್ಯ ಬೆರಗು ಹುಟ್ಟಿಸುವಂತಿದೆ.

ವಿದೇಶದಿಂದ ತರಿಸಿದ ಗಿಡಗಳನ್ನು, ಇಲ್ಲಿರುವ ತಾಯಿ ಮರಕ್ಕೆ ಕಸಿ ಮಾಡಿ ವೈವಿಧ್ಯಮಯ ಹಲಸಿನ ಗಿಡಗಳನ್ನು ಬೆಳೆದು ಕೃಷ್ಣೇಗೌಡರು ಹಲಸಿನ ಕ್ರಾಂತಿ ಯನ್ನೇ ಮಾಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಗೌಡರು ಹಲಸಿನ ಗಿಡಗಳನ್ನು ತರಿಸುವುದು ಥಾಯ್‌ಲೆಂಡ್‌ನಿಂದ. ಅದು ಬಾಂಗ್ಲಾದೇಶದ ಮೂಲಕ ನಮ್ಮ ಕೋಲ್ಕತ್ತಾ ತಲುಪಿ ಅಲ್ಲಿಂದ ಊರಿಗೆ ಬರುತ್ತದೆ. ಉದ್ದಕ್ಕೂ ರಸ್ತೆ ಮಾರ್ಗವೇ. ಶ್ರೀಲಂಕಾ ಮತ್ತು ಚೀನಾದಿಂದಲೂ ಹಲಸಿನ ಗಿಡಗಳನ್ನು ಇವರು ತರಿಸಿದ್ದಾರೆ.

ಹೀಗೆ ತರಿಸಿದ ವಿದೇಶಿ ಗಿಡಗಳ ಗುಣಮಟ್ಟ ಪರಿಶೀಲಿಸಿ, ಬೆಳೆಸಿ ಅದು ಫಲ ಕೊಟ್ಟ ನಂತರ ಅದರ ರುಚಿ ನೋಡುತ್ತಾರೆ. ಬಳಿಕ ಸ್ನೇಹಿತರಿಗೂ ಹಂಚುತ್ತಾರೆ. 'ಈ ಹಣ್ಣು ರುಚಿಕರವಾಗಿದೆ, ತಾಜಾತನ ಇದೆ. ಎಲ್ಲ ಋತುಗಳಲ್ಲೂ ಫಲ ಕೊಡುತ್ತದೆ' ಎಂದು ಕಂಡುಬಂದರೆ, ಇನ್ನಷ್ಟು ಮರಗಳನ್ನು ಬೆಳೆಸುತ್ತಾರೆ. ಬಳಿಕ ಅದರ ಗಿಡಗಳನ್ನು ಇತರ ರೈತರಿಗೆ ಹಂಚುತ್ತಾರೆ. ಗೌಡರ ತೋಟದಿಂದ ಹೀಗೆ ಗಿಡಗಳನ್ನು ಕೊಂಡುಹೋದ ರೈತರು ಒಂದು ವರ್ಷ, ಒಂದು ತಿಂಗಳಲ್ಲೇ ರುಚಿಕರವಾದ ಹಲಸು ಬೆಳೆದು, ಅವರ ಹಣ್ಣುಗಳನ್ನು ಅವರಿಗೇ ಸ್ವಾಂಪಲ್ ಆಗಿ ಕೊಟ್ಟು ಹರಸಿಹೋದ ಪ್ರಸಂಗಗಳು ಹೇರಳವಾಗಿವೆ.

ಹಲಸಿನ ನೂರಾರು ರೀತಿಯ ತಳಿಗಳಿವೆ. ಇವುಗಳಲ್ಲಿ ಸುಮಾರು 31 ರೀತಿಯ ತಳಿಗಳನ್ನು ಅತ್ಯುತ್ತಮ ತಳಿಗಳೆಂದು ಪರಿಗಣಿಸಿ, ಆ ತಳಿಯ ಗಿಡಗಳನ್ನು ಕಸಿ (ಡ್ರಾಪ್ಲಿಂಗ್) ಮಾಡಿ ಇವರು ಬೆಳೆಸುತ್ತಿದ್ದಾರೆ. ಇದರ ಜೊತೆ ಜೊತೆಗೆ ನಶಿಸಿ ಹೋಗುತ್ತಿರುವ ಕೆಲವು ಹಲಸಿನ ತಳಿಗಳನ್ನು ತಮ್ಮ ಜಮೀನಿನ ಇಳಿಜಾರು ಪ್ರದೇಶದಲ್ಲಿ ನೆಟ್ಟು, ಅದರ ಮರು ಹುಟ್ಟಿಗೂ ಕಾರಣರಾಗುತ್ತಿದ್ದಾರೆ.

ಗಾತ್ರದಲ್ಲಿ ಅತೀ ದೊಡ್ಡದಿದ್ದು, ವರ್ಷದ 12 ತಿಂಗಳೂ ಫಲ ಕೊಡುವ ಹಾಗೂ ಬಣ್ಣದಲ್ಲಿ ಕೇಸರಿ, ಬಿಳಿ, ಹಳದಿ, ಕೆಂಪು ಮೇಣ ರಹಿತ, ನಾರು ಕಡಿಮೆ ಇರುವ ಹಲಸಿನ ತಳಿಗಳನ್ನು ಕೃಷ್ಣೇಗೌಡರು ಹೆಚ್ಚು ಹೆಚ್ಚು ಅಭಿವೃದ್ಧಿ ಪಡಿಸುತ್ತಿದ್ದಾರೆ. ಸ್ಥಳೀಯ ಹಲಸಿನ